

ನಮೂನೆ-4 (1) (ಎ)

ಕುಲಸಚಿವರ ಕಛೇರಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ-577204

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಎ)

2013-2023ನೇ ಸಾಲಿನ ಕಡತಗಳ ಸೂಚಿಪಟ್ಟಿ

ಕ್ರ. ಸಂ.	ಕಡತದ ವರ್ಷ	ವಿಷಯ/ ಕಡತದ ಸಂಖ್ಯೆ	ಕಡತದ ವಿಷಯ	ಕಡತದ ವರ್ಗ	ಸಂರಕ್ಷಣೆ/ ವಿಲೇವಾರಿ
1	2013-2023	1.	ಮಹಾವಿದ್ಯಾಲಯಗಳ - ಸ್ನಾತಕ ಪದವಿಗೆ ಸಂಬಂಧಿಸಿದ ಕಡತಗಳು (ಶಿವಮೊಗ್ಗ, ಮೂಡಿಗೆರೆ, ಪೊನ್ನಂಪೇಟೆ, ಹಿರಿಯೂರು ಹಾಗೂ ಇರುವಕ್ಕಿ.)	ಎ	ಸಂರಕ್ಷಣೆ
2	2013-2023 2016-2023	2. 2(ಎ)	ಡಿಪ್ಲೋಮಾ ಕೃಷಿ ಮಹಾವಿದ್ಯಾಲಯಕ್ಕೆ ಸಂಬಂಧಿಸಿದ ಕಡತಗಳು (ಕತ್ತಲಗರೆ, ಬ್ರಹ್ಮಾವರ) ಬ್ರಹ್ಮಾವರ/ಕತ್ತಲಗರೆ ಗಳಲ್ಲಿ ನೂತನ ಕೃಷಿ ಕಾಲೇಜು ಪ್ರಸ್ತಾವ ಕಡತ	ಬಿ	ಸಂರಕ್ಷಣೆ
3	2013-2023	3.	ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KCET - ೨೦೨೧ -೨೨) ಕಡತ-೧	ಎ	ಸಂರಕ್ಷಣೆ
4	2013-2023	4.	ಸಾಮಾನ್ಯ ಸ್ನಾತಕೋತ್ತರ ಪ್ರವೇಶಾತಿ ಕಡತ ೨೦೨೧-೨೨.	ಎ	ಸಂರಕ್ಷಣೆ
5	2013-2023	5.	ವಿದ್ಯಾರ್ಥಿ ವೇತನ • ವಿಶ್ವವಿದ್ಯಾಲಯದ ಮೆರಿಟ್ / ಸಾಮಾನ್ಯ ವಿದ್ಯಾರ್ಥಿ ವೇತನ (ಸ್ನಾತಕ) • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿ ವೇತನ. • ಎಸ್. ಎಸ್. ಪಿ. ವಿದ್ಯಾರ್ಥಿ ವೇತನ • ವಿಶ್ವವಿದ್ಯಾಲಯದ ಮೆರಿಟ್ / ಸಾಮಾನ್ಯ ವಿದ್ಯಾರ್ಥಿ ವೇತನ (ಸ್ನಾತಕೋತ್ತರ)	ಎ	ಸಂರಕ್ಷಣೆ
6	2013-2023	6.	ಭಾರತೀಯ ಕೃಷಿ ಅನುಸಂದಾನ ಪರಿಷತ್ ನ ಪ್ರವೇಶಾತಿ ಕಡತ (ಸ್ನಾತಕ & ಸ್ನಾತಕೋತ್ತರ)	ಎ	ಸಂರಕ್ಷಣೆ

7	2013-2023	7.	ಎನ್.ಆರ್.ಐ ನ ಪ್ರವೇಶಾತಿ ಕಡತ (ಸ್ನಾತಕ & ಸ್ನಾತಕೋತ್ತರ)	ಎ	ಸಂರಕ್ಷಣೆ
8	2013-2023	8.	ಸಹಾಯಕ ಶಿಷ್ಯವೇತನ ಪದವೀಧರರಿಗೆ/ ವಿದ್ಯಾರ್ಥಿ ನಿಧಿ ನೆರವು	ಎ	ಸಂರಕ್ಷಣೆ
9	2013-2023	9.	ಫಲಿತಾಂಶ ಅಧಿಸೂಚನೆ <ul style="list-style-type: none"> • ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ - ಸ್ನಾತಕ / ಸ್ನಾತಕೋತ್ತರ ಕಡತ • ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗರೆ - ಸ್ನಾತಕ / ಸ್ನಾತಕೋತ್ತರ ಕಡತ • ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು - ಸ್ನಾತಕ ಕಡತ • ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ - ಸ್ನಾತಕ / ಸ್ನಾತಕೋತ್ತರ ಕಡತ 	ಎ	ಸಂರಕ್ಷಣೆ
10	2013-2023	10.	೨೦೧೧-೨೨ ರ ಶೈಕ್ಷಣಿಕ ವರ್ಷಕ್ಕೆ ಸೀಟ್ ಮ್ಯಾಟ್ರಿಕ್ಸ್ ಕಡತ (ಸ್ನಾತಕ / ಸ್ನಾತಕೋತ್ತರ / ಡಿಪ್ಲೋಮಾ (ಕೃಷಿ) / ಲ್ಯಾಟರಲ್ ಎಂಟ್ರಿ)/ ೨೦೧೧-೨೨ ರ ಶೈಕ್ಷಣಿಕ ವರ್ಷಕ್ಕೆ ಶುಲ್ಕ ರಚನೆ ಕಡತ (ಸ್ನಾತಕ / ಸ್ನಾತಕೋತ್ತರ / ಡಿಪ್ಲೋಮಾ (ಕೃಷಿ) / ಲ್ಯಾಟರಲ್ ಎಂಟ್ರಿ)/ ಎಲ್ಲಾ ವರ್ಗದ ಕಡತ	ಸಿ	ಸಂರಕ್ಷಣೆ
11	2013-2023	11.	ಫಾರ್ಮ್ ಸಂಖ್ಯೆ ೦೭ ಅರ್ಹತಾ ಪರೀಕ್ಷಾ ಕಡತ	ಎ	ಸಂರಕ್ಷಣೆ
12	2013-2023	12.	ಸಲಹಾ ಸಮಿತಿ ಅಧಿಸೂಚನೆ ಕಡತ.	ಎ	ಸಂರಕ್ಷಣೆ
13	2013-2023	13.	ಕಮಿಟಿ ಮತ್ತು ನಡವಳಿಗಳ ಕಡತ	ಸಿ	ಸಂರಕ್ಷಣೆ
14	2020-2023	14	ಸರ್ಕಾರದ ಕಾರ್ಯದರ್ಶಿ (GOK) ಕಡತ	ಎ	ಸಂರಕ್ಷಣೆ
15	2020-2023	15	ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (KSEDC) ಕಡತ	ಡಿ	ಸಂರಕ್ಷಣೆ
16	2020-2023	16	ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಕಡತ	ಎ	ಸಂರಕ್ಷಣೆ
17	2013-2023	17	ಇ-ಸೈಂದನ ಪೋರ್ಟಲ್ ಕಡತ (CPGRAMS)	ಡಿ	ಸಂರಕ್ಷಣೆ
18	2020-2023	18	ನೋಡಲ್ ಅಧಿಕಾರಿ ಐ.ಟಿ. ಘಟಕ ಕಡತ	ಡಿ	ಸಂರಕ್ಷಣೆ
19	2014-2023	19	ವ್ಯವಸ್ಥಾಪನಾ ಮಂಡಳಿ ಸಭೆಗಳ ಕಡತ (BOM)	ಎ	ಸಂರಕ್ಷಣೆ
20.	2014-2023	20	ಮೆಮೋರೆಂಡಮ್ ಆಫ್ ಅಂಡರ್ಸ್ಟಾಂಡಿಂಗ್ ಕಡತ (MOU) (ಒಡಂಬಡಿಕೆ) ಮೆಮೋರೆಂಡಮ್ ಆಫ್ ಅಗ್ರಿಮೆಂಟ್ ಕಡತ (MOA) (ಒಪ್ಪಂದ)	ಡಿ	ಸಂರಕ್ಷಣೆ

21.	2015-2023	21	ಶಿಕ್ಷಕರ ನಿಯೋಜನೆ ಕಡತ (Deputation)	ಡಿ	ಸಂರಕ್ಷಣೆ
22.	2015-2023	22	ಸಮನ್ವಯ ಸಮಿತಿ ಸಭೆಗೆ ಸಂಬಂಧಿಸಿದ ಕಡತ (Coordination Committee)	ಎ	ಸಂರಕ್ಷಣೆ
23.	2020-2023	23	ಕುಲಸಚಿವರ ಕಛೇರಿ ವಾರ್ಷಿಕ ವರದಿ ಕಡತ	ಎ	ಸಂರಕ್ಷಣೆ
24.	2015-2023	24	ಶಿಕ್ಷಕರ ಸಂಘದ ಕಡತ	ಡಿ	ಸಂರಕ್ಷಣೆ
25.	2020-2023	25	ಕುಲಪತಿಗಳ ಕಛೇರಿಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
26.	2020-2023	26	ವಿಶ್ವವಿದ್ಯಾಲಯದ ಅಧಿಕಾರಿ ವರ್ಗದವರ ಕಛೇರಿಗೆ ಸಂಬಂಧಿಸಿದ ಕಡತ (ಶಿಕ್ಷಣ ನಿರ್ದೇಶಕರು/ಆಡಳಿತಾಧಿಕಾರಿಗಳು/ಸಂಶೋಧನಾ ನಿರ್ದೇಶಕರು/ ವಿಸ್ತರಣಾ ನಿರ್ದೇಶಕರು/ಡೀನ್ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು/ವಿಶ್ವವಿದ್ಯಾಲಯ ಗ್ರಂಥಪಾಲಕರು/ಡೀನ್ ಸ್ನಾತಕೋತ್ತರ/ಆಸ್ತಿ ಅಧಿಕಾರಿಗಳು)	ಎ	ಸಂರಕ್ಷಣೆ
27.	2014-2015 2020-2023	27	ಹಣಕಾಸು ನಿಯಂತ್ರಣಾಧಿಕಾರಿಗಳ ಕಛೇರಿಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
28.	2020-2023	28.	ನಿರ್ದೇಶಕರು (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಗಳ ಘಟಕ)/ಎಸ್.ಸಿ.ಪಿ./ಎಸ್.ಟಿ.ಪಿ ಗೆ ಸಂಬಂಧಿಸಿದ ಕಡತ / ಹಿಂದುಳಿದ ವರ್ಗಗಳ ಆಯೋಗ	ಎ	ಸಂರಕ್ಷಣೆ
29.	2020-2023	29.	ನೋಡಲ್ ಅಧಿಕಾರಿಗಳು (ಪಿ.ಎಂ.ಇ/ವಿಶ್ವವಿದ್ಯಾಲಯದ ಸಂವಹನ ಕೇಂದ್ರ/ವಿಶ್ವವಿದ್ಯಾಲಯದ ಬೀಜ ಕೇಂದ್ರ/ಉಗ್ರಾಣಾಧಿಕಾರಿಗಳ ಕಛೇರಿಗೆ) ಸಂಬಂಧಿಸಿದ ಕಡತ	ಸಿ	ಸಂರಕ್ಷಣೆ
30.	2014-2023	30.	ವಿಶ್ವ ವಿದ್ಯಾಲಯದ ಕಾಲೇಜುಗಳಿಗೆ ಸಂಬಂಧಿಸಿದ ಕಡತ (ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ/ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ/ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು/ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಕಾಲೇಜ್)	ಎ	ಸಂರಕ್ಷಣೆ
31.	2020-2023	31.	ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳು/ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಿಗೆ ಸಂಬಂಧಿಸಿದ ಕಡತ (ವ.ಕೃತೋ.ಸಂ.ಕೇಂದ್ರ ಶಿವಮೊಗ್ಗ/ಮೂಡಿಗೆರೆ/ಬ್ರಹಾವರ/ಹಿರಿಯೂರು/ಕೃ.ತೋ.ಸಂ.ಕೇಂದ್ರ/ಶೃಂಗೇರಿ/ಬಾವಿಕೆರೆ/ ಉಲ್ಲಾಳ/ತೀರ್ಥಹಳ್ಳಿ/ಪೊನ್ನಂಪೇಟೆ/ಕತ್ತಲಗೆರೆ/ಹೊನ್ನವಿಲೆ/ಮಡಿಕೇರಿ)	ಸಿ	ಸಂರಕ್ಷಣೆ

32.	2014-2023	32.	ಕರ್ನಾಟಕ ಫ್ರೌಡ್ ಶಿಕ್ಷಣ ಪರಿಷ್ಕಾ ಮಂಡಳಿ/ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ/ಕರ್ನಾಟಕ ಉನ್ನತ ಶಿಕ್ಷಣ ಪರಿಷ್ಕಾತಿಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
33.	2013-2023	33.	ಸಂಸ್ಥಾಪನಾ ದಿನಾಚರಣೆಗೆ ಸಂಬಂಧಿಸಿದ ಕಡತ	ಸಿ	ಸಂರಕ್ಷಣೆ
34.	2014-2023	34.	ಘಟಿಕೋತ್ಸವಕ್ಕೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
35.	2013-2018	35.	ಕ್ರೀಡಾ ಮಂಡಳಿ/ಎನ್. ಎಸ್. ಎಸ್ ಗೆ ಸಂಬಂಧಿಸಿದ ಕಡತ	ಸಿ	ಸಂರಕ್ಷಣೆ
36.	2012-2023	36.	ಹೊಸ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದ ಕಡತ	ಸಿ	ಸಂರಕ್ಷಣೆ
37.	2020-2023	37.	ಇತರೆ ವಿಶ್ವವಿದ್ಯಾಲಯಗಳ ಕಡತ (ಬಾಗಲಕೋಟೆ/ರಾಯಚೂರು/ಬೆಂಗಳೂರು/ಧಾರವಾಡ/ಬೀಧರ್)	ಎ	ಸಂರಕ್ಷಣೆ
38.	2020-2023	38.	ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಂಬಂಧಿಸಿದ ಕಡತ/ಸರ್ಕಾರದ ಇ-ಮೇಲ್ ಪತ್ರಗಳ ಕಡತ/ನಿರ್ದೇಶಕರು/ಸರ್ಕಾರದ ಕಾರ್ಯದರ್ಶಿಗಳಿಗೆ/ವಿಧಾನ ಸಭಾ ಮತ್ತು ವಿಧಾನ ಪರಿಷತ್ತು ಅಧಿವೇಶನದ ಪ್ರಶ್ನಾವಳಿಗೆ ಸಂಬಂಧಿಸಿದ ಕಡತ (LA Qns) (ಆರ್.ಐ.ಡಿ.ಎಫ್ & ನಬಾರ್ಡ್ / ಕಲ್ಯಾಣ ಕರ್ನಾಟಕ/ 6ನೇ ವೇತನಕ್ಕೆ ಸಂಬಂಧಿಸಿದ ಹಾಗೂ ಎಂ.ಪಿ.ಐ.ಸಿ. ಮೀಟಿಂಗ್/ಕೆ.ಡಿ.ಪಿ.ಗೆ ಸಂಬಂಧಿಸಿದ ಪತ್ರಗಳು)	ಎ	ಸಂರಕ್ಷಣೆ
39.	2020-2023	39.	ಲೆಕ್ಕ ಪತ್ರಕ್ಕೆ ಸಂಬಂಧಿಸಿದ ಕಡತ/ಆಯವ್ಯಯಕ್ಕೆ ಸಂಬಂಧಿಸಿದ ಕಡತ/ರಾಜ್ಯ ಸರ್ಕಾರದ ಲೆಕ್ಕಪರಿಶೋಧನೆ ಸಂಬಂಧಿಸಿದ ಕಡತ	ಬಿ	ಸಂರಕ್ಷಣೆ
40.	2020-2023	40.	ಬಜೆಟ್ ಬಾಷಣಕ್ಕೆ ಸಂಬಂಧಿಸಿದ ಕಡತ	ಬಿ	ಸಂರಕ್ಷಣೆ
41.	2020-2023	41.	ಮಾಹಿತಿ ಹಕ್ಕಿಗೆ (ಆರ್.ಟಿ.ಐ.) ಸಂಬಂಧಿಸಿದ ಕಡತ	ಬಿ	ಸಂರಕ್ಷಣೆ
42.	2020-2023	42.	ರಾಜ್ಯಪಾಲರಿಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
43.	2020-2023	43.	ಬೋಧಕ & ಬೋಧಕೇತರ ಹಿರಿತನ ಪಟ್ಟಿ ಕಡತ	ಸಿ	ಸಂರಕ್ಷಣೆ
44.	2020-2023	44.	ಗೌಪ್ಯ ವರದಿಗಳ (ಕಾನ್ಫಿಡೆನ್ಸಿಯಲ್) ಕಡತ	ಎ	ಸಂರಕ್ಷಣೆ
45.	2015-2023	45.	ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
46.	2016-2023	46.	ವಾರ್ಷಿಕ ವರದಿ/ವಾರ್ಷಿಕ ಆಯವ್ಯಯ/ವಾರ್ಷಿಕ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
47.	2014-2023	47.	ಇರುವಕ್ಕಿ ಆವರಣಕ್ಕೆ ಸಂಬಂಧಿಸಿದ ಕಡತ-ಕೆ.ಹೆಚ್.ಬಿ. /ಎಂ.ಎ.ಹೆಚ್.ಆರ್.ಎಸ್/ದಿವಾಕರ ವಕೀಲರ ಕಡತ/ಇರುವಕ್ಕಿ ಕೋರ್ಟ್ ಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ

48.	2020-2023 2016-2020 2020-2023	48. 48(ಎ) 48(ಬಿ)	ಐ.ಸಿ.ಎ.ಆರ್./ಅಕ್ರಿಡಿಯೇಷನ್ ಕಡತ/ಎ.ಐ.ಎಸ್.ಹೆಚ್.ಇ/ ಎನ್.ಎ.ಎ.ಎಸ್. (National Agency of Agricultural Sciences), ಐ.ಎ.ಯು.ಎ./ಯು.ಜಿ.ಸಿ. ಕಡತ/ಡಿ.ಎಸ್.ಟಿ. ಫಸ್ಟ್ ಡಿಪಾರ್ಟ್‌ಮೆಂಟ್ ಟೆಕ್ನಾಲಜಿ ಕಡತ	ಎ	ಸಂರಕ್ಷಣೆ
49.	2014-2015	49.	ರೈತ ಸಂಪರ್ಕ ಕೇಂದ್ರಕ್ಕೆ ಸಂಬಂಧಿಸಿದ ಕಡತ (ಆರ್.ಎಸ್.ಕೆ.)	ಬಿ	ಸಂರಕ್ಷಣೆ
50.	2016-2017	50.	ಕೆ.ಶಿ.ನಾ.ಕೃ.ತೋ.ವಿ.ವಿ. ಆಡಳಿತಕ್ಕೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
51.	2015-2016	51.	ವಿಕಲ ಚೇತನ ವಿದ್ಯಾರ್ಥಿ/ಸಿಬ್ಬಂದಿ ಮಾಹಿತಿ ಕಡತ	ಸಿ	ಸಂರಕ್ಷಣೆ
52.	2020-2023 2020-2023 2015-2016	52. 52(ಎ) 52(ಬಿ)	ವೆಬ್ ಸೈಟ್ ಗೆ ಸಂಬಂಧಿಸಿದ ಕಡತ/ ರಾಷ್ಟ್ರೀಯ ಜ್ಞಾನ ಜಾಲ ಕಡತ (ನ್ಯಾಷನಲ್ ನಾಲೆಡ್ಜ್ ನೆಟ್‌ವರ್ಕ್ (NKN) ಕಡತ)/ ಇ.ಆರ್.ಎನ್.ಇ.ಟಿ. ಗೆ ಸಂಬಂಧಿಸಿದ ಕಡತ/ ಮಾಹಿತಿ ತಂತ್ರಜ್ಞಾನ ಕೇಂದ್ರಕ್ಕೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
53.	2020-2023	53.	ಕನ್ನಡ ಅಭಿವೃದ್ಧಿ ಪ್ರಾಧಿಕಾರ/ಕನ್ನಡ ಅನುಷ್ಠಾನ ಕಡತ/ಸುಜನ ಸಮಾಜಕ್ಕೆ ಸಂಬಂಧಿಸಿದ ಕಡತ	ಬಿ	ಸಂರಕ್ಷಣೆ
54.	2015-2023	54.	ಕುಲಸಚಿವರ ಪತ್ರಗಳ ಕಡತ/ಕುಲಸಚಿವರ ಟಿ.ಪಿ./ಟಿ.ಡಿ./ಜಲಗಾವ್ ಟ್ರಿಪ್ ಕಡತ/ ಕುಲಸಚಿವರ ಕಛೇರಿಯ ಸಿಬ್ಬಂದಿ ಟಿ.ಪಿ./ಟಿ.ಡಿ. ಕಡತ	ಬಿ	ಸಂರಕ್ಷಣೆ
55.	2014-2023	55.	ವಾಹನ ನಿರ್ವಹಣೆಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
56.	2014-2023	56.	ಪೇ ಬಿಲ್ ಫೈಲ್ ಪಾವತಿಸಿದ ಬೋಧನೆ ರಹಿತ ಸಂಬಂಧಿಸಿದ ಕಡತ/ಫೈನಾನ್ಸ್ ಗೆ ಸಂಬಂಧಿಸಿದ ಕಡತ	ಸಿ	ಸಂರಕ್ಷಣೆ
57.	2018-2023	57.	ಯೂನಿವರ್ಸಿಟಿ ಠೇವಣಿ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
58.	2018-2023	58.	ಕೆ.ಜಿ.ನಾಯಕ್ ಅಡ್ವೋಕೇಟ್/ಶಿವಾನಂದ್ ರಾವ್ ಲೀಗಲ್ ಅಡ್ವೈಸರ್/ ವಿಜಯಸಿಂಹ ರೆಡ್ಡಿ ವಕೀಲರ ಕಡತ	ಸಿ	ಸಂರಕ್ಷಣೆ
59.	2018-2023	59.	ಲೀಗಲ್ ನೋಟೀಸ್ ವಕೀಲರು/ಲೀಗಲ್ ಒಪಿನಿಯನ್ ಕಡತ/ವಕಾಲತ್ ಪಾರಂ ಕಡತ	ಬಿ	ಸಂರಕ್ಷಣೆ
60.	2018-2023	60.	ಬಯೋಮೆಟ್ರಿಕ್ ಅಟೆಂಡೆನ್ಸ್ ಕಡತ	ಬಿ	ಸಂರಕ್ಷಣೆ
61.	2020-2023	61.	ಹಬ್ಬದ ಮುಂಗಡಕ್ಕೆ ಸಂಬಂಧಿಸಿದ ಕಡತ/ಮೆಡಿಕಲ್ ಬಿಲ್ ಗೆ ಸಂಬಂಧಿಸಿದ ಕಡತ/ಭಾರತೀಯ ಪ್ರಾಚೀನ ಸಾಹಿತ್ಯದ ಕೃಷಿ ವಿಜ್ಞಾನಗಳ ರಾಷ್ಟ್ರೀಯ ಒಕ್ಕೂಟ ಸಮ್ಮೇಳನಕ್ಕೆ ಸಂಬಂಧಿಸಿದ ಕಡತ	ಇ	ಸಂರಕ್ಷಣೆ
62.	2014-2015 2018-2019	62.	ಟೆಂಡರ್ ಗೆ ಸಂಬಂಧಿಸಿದ ಕಡತ/ಇ-ಪ್ರೊಕ್ಯೂರ್ ಮೆಂಟ್ ಗೆ ಸಂಬಂಧಿಸಿದ ಕಡತ	ಡಿ	ಸಂರಕ್ಷಣೆ

63.	2018-2019	63.	ಬಿ.ಎನ್.ಎನ್.ಎಲ್ ಗೆ ಸಂಬಂಧಿಸಿದ ಕಡತ	ಸಿ	ಸಂರಕ್ಷಣೆ
64.	2015-2023	64.	ನೋಟಿಸ್ ಬೋರ್ಡ್ ಗೆ ಸಂಬಂಧಿಸಿದ ಕಡತ/ನೋಟಿಸ್ ಬೋರ್ಡ್ ನಿಂದ ತೆಗೆದ ಕಾಪಿಗಳ ಕಡತ/ಆಮಂತ್ರಣ ಪತ್ರಗಳ ಕಡತ	ಡಿ	ಸಂರಕ್ಷಣೆ
65.	2013-2023	65.	ಇನ್ ಚಾರ್ಜ್ ಪತ್ರಗಳ ಕಡತ	ಇ	ಸಂರಕ್ಷಣೆ
66.	2014-2023	66.	ಸುತ್ತೋಲೆ ಕಡತ/ಇಮೇಲ್ ಪತ್ರಗಳ ಕಡತ/ಕೋವಿಡ್-19 ಕ್ಕೆ ಸಂಬಂಧಿಸಿದ ಕಡತ	ಡಿ	ಸಂರಕ್ಷಣೆ
67.	2014-2023	67.	ಕೆ.ಶಿ.ನಾ.ಕೃ.ತೋ.ವಿ.ವಿ. ಅಧಿಕಾರಿಗಳ ಸಭೆ ಕಡತ/ ಎಲ್ಲಾ ಸಮಿತಿ ಸಭೆಯ ನಡವಳಿಗಳ ಕಡತ	ಬಿ	ಸಂರಕ್ಷಣೆ
68.	2018-2023	68.	ನ್ಯೂಸ್ ಪೇಪರ್ ಗಳ ಕಡತ/ವಿವಿಧ ಸಂಸ್ಥೆ/ವಿಶ್ವವಿದ್ಯಾಲಯ ಜಾಹಿರಾತು ಕಡತ/ ಆಲ್ ಇಂಡಿಯಾ ರೇಡಿಯೋ/ಟಿ.ವಿ. ಕಡತ	ಇ	ಸಂರಕ್ಷಣೆ
69.	2016-2023	69.	ಅಧಿಸೂಚನೆ ಕಡತ/ಸಮಿತಿ ನಿರ್ಮಾಣ ಕಡತ	ಬಿ	ಸಂರಕ್ಷಣೆ
70.	2017-2018	70.	ಕಾಲೇಜ್ ಅಫಿಲೇಷನ್ ಕಡತ	ಸಿ	ಸಂರಕ್ಷಣೆ
71.	2017-2018	71. 71 (ಎ)	5ನೇ ಡೀನ್ ಸಮಿತಿ ಕಡತ/ ವಿಶ್ವವಿದ್ಯಾಲಯದ ವಿಮರ್ಶೆ ಆಯೋಗ ಕಡತ	ಬಿ	ಸಂರಕ್ಷಣೆ
72.	2015-2023	72.	ರಾಷ್ಟ್ರೀಯ ಹಬ್ಬಗಳ ಕಡತ/ಯೂತ್ ಫೆಸ್ಟಿವಲ್ ಕಡತ/ಯೋಗಾ ದಿನಾಚರಣೆ ಕಡತ	ಇ	ಸಂರಕ್ಷಣೆ
73.	2020-2021	73.	ಡಿಲಿಗೇಷನ್ ಆಫ್ ಪವರ್ ಕಡತ	ಸಿ	ಸಂರಕ್ಷಣೆ
74.	2020-2023	74.	ಡೆಪ್ಯುಟಿ ಕಮಿಷ್ನರ್ ಕಡತ/ಪೊಲೀಸ್ ಕಡತ	ಬಿ	ಸಂರಕ್ಷಣೆ
75.	2017-2023	75.	ಕೋರ್ಟ್ ಗೆ ಸಂಬಂಧಿಸಿದ ಕಡತ/ಕೃ.ತೋ.ಸಂ.ಕೇಂದ್ರ ಮಡಿಕೇರಿ ಸಂಬಂಧಿಸಿದ ಕಡತ/ಚಳ್ಳಕೆರೆ ಜಾಗಕ್ಕೆ ಸಂಬಂಧಿಸಿದ ಕಡತ/ಮೂಡಿಗರೆ ಅಂಬೇಡ್ಕರ್ ಭವನಕ್ಕೆ ಸಂಬಂಧಿಸಿದ ಕಡತ/ಬಾವಿಕೆರೆ ಜಾಗಕ್ಕೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
76.	2017-2023	76.	ಮೈನಾರಿಟಿ ಸ್ಟಾಫ್/ಮೈನಾರಿಟಿ ಸ್ಟುಡೆಂಡ್ ಕಡತ / ಹಿಂದುಳಿದ ವರ್ಗಗಳ ವಿದ್ಯಾರ್ಥಿ/ವಿದ್ಯಾರ್ಥಿನಿ ಕಡತ	ಬಿ	ಸಂರಕ್ಷಣೆ
77.	2015-2023	77.	ಇತರೆ (ಮಿಸಲೇನಿಯಸ್) ಕಡತ	ಬಿ	ಸಂರಕ್ಷಣೆ

78.	2013-2023	78.	ಡೆಪ್ಯುಟಿಷನ್ ಬೇಚರ್ ಹೈಯರ್ ಎಜುಕೇಷನ್ ಗೆ ಸಂಬಂಧಿಸಿದ ಕಡತ/ ವರ್ಕ್ ಲೋಡ್ ಬೋಧಕರ ಕಡತ	ಎ	ಸಂರಕ್ಷಣೆ
79.	2020-2023	79.	ಬೋಧಕೇತರ ಸಂಘ ಸಿಬ್ಬಂದಿ ಕಡತ	ಡಿ	ಸಂರಕ್ಷಣೆ
80.	2020-2023	80.	ಎಲ್ಲಾ ಸಿ.ಟಿ.ಸಿ. ಕಡತ	ಸಿ	ಸಂರಕ್ಷಣೆ
81.	2018-2023	81.	ಕಛೇರಿ ಆದೇಶ ಕಡತ/ಎಲ್ಲಾ ಕಛೇರಿ ಆದೇಶ ಕಡತ/ಎಲ್ಲಾ ಮೀಟಿಂಗ್ ನೋಟಿಸ್ ಕಡತ/ಕಛೇರಿ ಸಿಬ್ಬಂದಿ ಸಭೆ ಕಡತ/179 ದಿನಗಳ ಡಾಟಾ ಬೇಸ್ ಕಡತ	ಇ	ಸಂರಕ್ಷಣೆ
82.	2020-2023	82.	ಕೃತಜ್ಞತಾ ಪತ್ರ ಮತ್ತು ಸುಸ್ವಾಗತ ಪತ್ರ ಕಡತ/ಸಮ್ಮೇಳನಕ್ಕೆ ಸಂಬಂಧಿಸಿದ ಕಡತ	ಡಿ	ಸಂರಕ್ಷಣೆ
83.	2017-2018	83.	ಮಹಿಳಾ ಗ್ರಿವೆನ್ಸ್ ರಿಡ್ರೆಸ್ಪಲ್ ಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
84.	2013-2023	84.	ಕಾನ್ಸಿಡೆನ್ಸಿಯಲ್ ಪರೀಕ್ಷಾ ನಿಯಂತ್ರಕರ ಕಡತ	ಎ	ಸಂರಕ್ಷಣೆ
85.	2020-2023	85.	ಎಲ್ಲಾ ಅವಾರ್ಡ್ ಕಡತ/ಸರ್ವಿಫಿಕೇಟ್ಸ್ ಜೆರಾಕ್ಸ್ ಕಾಫಿ ಎಲ್ಲಾ ಡಿಪಾರ್ಟ್ ಮೆಂಟ್ ಗೆ ಸಂಬಂಧಿಸಿದ ಕಡತ	ಡಿ	ಸಂರಕ್ಷಣೆ
86.	2020-2023	86.	ಎಲ್ಲಾ ರೆಸ್ಯೂಮ್ ಕಡತ	ಡಿ	ಸಂರಕ್ಷಣೆ
87.	2020-2023	87.	ಹೆಚ್.ಬಿ.ಡಿ. & ಡಿಪಾರ್ಟ್ ಮೆಂಟ್ ಹೆಡ್ /ನಡವಳಿಗೆ ಸಂಬಂಧಿಸಿದ ಕಡತ	ಡಿ	ಸಂರಕ್ಷಣೆ
88.	2020-2023	88.	ಕೆವಿಕೆ-ಶಿವಮೊಗ್ಗ/ಬ್ರಹ್ಮಾವರ/ಮೂಡಿಗರೆ/ಹಿರಿಯೂರು/ಕೊಡಗು/ಮಂಗಳೂರು/ದಾವಣಗೆರೆಗೆ ಸಂಬಂಧಿಸಿದ ಕಡತ	ಎ	ಸಂರಕ್ಷಣೆ
89.	2020-2023	89.	ಬೋಧಕರ ಸಂಘದ ಕಡತ	ಡಿ	ಸಂರಕ್ಷಣೆ
90.	2020-2023	90.	ಭೌತಿಕ ಸ್ಟಾಕ್ ವೆರಿಫಿಕೇಷನ್ ಗೆ ಸಂಬಂಧಿಸಿದ ಕಡತ	ಸಿ	ಸಂರಕ್ಷಣೆ


ಕುಲಸಚಿವರು

ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು

ಮೋಟಾರಿಕ್ ವಿಜ್ಞಾನಗಳ ವಿಶ್ವವಿದ್ಯಾಲಯ.

 ಇರುವಕ್ಕಿ ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412
ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಆ) ವಿವರ

ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳು- 4(1)(ಆ)(i)

2022-23

ಕುಲಸಚಿವರು

ಸಹಾಯಕ ಆಡಳಿತಾಧಿಕಾರಿಗಳು (ಪ್ರಭಾರ)

ಅಧೀಕ್ಷಕರು (ಸಾಮಾನ್ಯ ಆಡಳಿತ)

1	2	3	4	5	6	7
ಶೈಕ್ಷಣಿಕ ವಿಭಾಗ ↓ ವಿಷಯ ನಿರ್ವಾಹಕರು	ನಿಬ್ಬಂದಿ ವಿಭಾಗ ↓ ವಿಷಯ ನಿರ್ವಾಹಕರು	ಕುಂದುಕೊರತೆ ವಿಭಾಗ ↓ ವಿಷಯ ನಿರ್ವಾಹಕರು	ಅಭಿಲೇಖಾಲಯ ↓ ಅಭಿಲೇಖಾಪಾಲರು	ಆಮದು/ರವಾನೆ ಶಾಖೆ ↓ ವಿಷಯ ನಿರ್ವಾಹಕರು	ಮಾಹಿತಿ ತಂತ್ರಜ್ಞಾನ ಮತ್ತು ಇ-ಆಡಳಿತ ಘಟಕ ↓ ವಿಷಯ ನಿರ್ವಾಹಕರು	ರವಾನೆ ವಿಭಾಗ ↓ ವಿಷಯ ನಿರ್ವಾಹಕರು
ಸ್ನಾತಕ/ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರವೇಶಾತಿ ಹಾಗೂ 2 ವರ್ಷದ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿ	ಸೇವಾ ಸುಸ್ತುಕ ನಿರ್ವಹಣೆ, ವಾರ್ಷಿಕ ವೇತನ ಬಡ್ಡಿ, ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಕರಣಗಳು ಇತ್ಯಾದಿ	ಸಾರ್ವಜನಿಕರು, ನೌಕರರು, ವಿದ್ಯಾರ್ಥಿಗಳು ಮುಂತಾದವರಿಂದ ಬರುವ ಅಹವಾಲುಗಳ ನಿರ್ವಹಣೆ	ಕಛೇರಿ ದಾಖಲೆಗಳ ನಿರ್ವಹಣೆ	ಕಛೇರಿಗೆ ಬರುವ/ಕಛೇರಿ ಯಿಂದ ಹೊರಡುವ ಪತ್ರಗಳ ನಿರ್ವಹಣೆ.	ವಿಶ್ವವಿದ್ಯಾಲಯದ ಜಾಲತಾಣಕ್ಕೆ ಸಂಬಂಧಿಸಿದ ವಿಷಯಗಳ ನಿರ್ವಹಣೆ	ವಿಶ್ವವಿದ್ಯಾಲಯದ ಕೇಂದ್ರ ಕಛೇರಿಗಳಿಂದ ಬೇರೆ ಕಡೆಗೆ ಹೊರಡುವ ಪತ್ರಗಳ ರವಾನೆ

ಕುಲಸಚಿವರು
ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಬಿ)(ii) ರಂತೆ ವಿವರಗಳು

ಜವಾಬ್ದಾರಿಗಳು ಮತ್ತು ಹೊಣೆಗಾರಿಕೆಗಳು

2022-23

<p>1. ಕುಲಸಚಿವರು</p>	<p>: 1. ಕಛೇರಿಗೆ ಬರುವ ಪತ್ರಗಳ ವೀಕ್ಷಣೆ ಮತ್ತು ಮೇಲ್ವಿಚಾರಣೆ, ಕ್ರಮ ಜಾರಿ. 2. ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪತ್ರ ವ್ಯವಹಾರಗಳ ಬಗ್ಗೆ ಸೂಕ್ತ ಕ್ರಮ ಜಾರಿಗೊಳಿಸುವುದು. 3. ಕುಲಪತಿಗಳ ಅನುಮೋದನೆ ಮೇರೆಗೆ ಸಂಬಂಧಪಟ್ಟಂತ ಸುತ್ತೋಲೆ, ಪ್ರಕಟಣೆ, ಆದೇಶ, ಅಧಿಸೂಚನೆಗಳನ್ನು ಹೊರಡಿಸುವುದು. 4. ವಿದ್ಯಾರ್ಥಿಗಳ ಪ್ರವೇಶ ಮತ್ತು ಮುಂದುವರಿಕೆಗೆ ಸಂಬಂಧಪಟ್ಟಂತ ಪರಿನಿಯಮಗಳು ಮತ್ತು ವಿನಿಮಯನಗಳನ್ನು ಪಾಲಿಸುವುದು. 5. ಶೈಕ್ಷಣಿಕ ಕೋರ್ಸುಗಳಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸುವುದು. 6. ವಿವಿಧ ಕೋರ್ಸುಗಳಿಗೆ ವಿದ್ಯಾರ್ಥಿಗಳ ನೋಂದಣಿಯನ್ನು ನಿಯೋಜಿಸುವುದು ಮತ್ತು ನಿರ್ದೇಶಿಸುವುದು ಹಾಗೂ ವರ್ಗಾವಣೆಗಳು ಮತ್ತು ಟಿಪ್ಪಣಿ ಹೊಂದವರ ದಾಖಲೆಗಳ ನಿರ್ವಹಣೆ. 7. ವಿಶ್ವವಿದ್ಯಾಲಯದ ಎಲ್ಲಾ ಪದವೀಧರರ ದಾಖಲೆಗಳ ನಿರ್ವಹಣೆ. ಕಛೇರಿಯ ನೌಕರರುಗಳಿಗೆ ಮಾರ್ಗದರ್ಶನ ನೀಡುವುದು ಹಾಗೂ ಕುಲಸಚಿವರ ಕಛೇರಿಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನು ತಯಾರಿಸುವುದು. 8. ಸರ್ಕಾರದ ನಿರ್ದೇಶನದಂತೆ ಸಮನ್ವಯ ಸಮಿತಿಯಲ್ಲಿ ಭಾಗವಹಿಸುವುದು. 9. ವಿಶ್ವವಿದ್ಯಾಲಯದ ಪರವಾಗಿ ಎಲ್ಲಾ ಒಡಂಬಡಿಕೆಗಳಿಗೆ ಸಹಿ ಹಾಕುವುದು. 10. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸಭೆಗಳಿಗೆ ಅವಶ್ಯಕವಾದ ಕಾರ್ಯನಿರ್ವಹಿಸುವುದು ಹಾಗೂ ಅಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಸಂಬಂಧಿಸಿದಂತೆ ಆದೇಶಿಸುವುದು. 11. ಸಂಸ್ಥಾಪನಾ ದಿನಾಚರಣೆ ಹಾಗೂ ಘಟಕೋತ್ಸವವನ್ನು ಆಯೋಜಿಸುವುದು; ಚಿನ್ನದ ಪದಕ ಪ್ರಯೋಜಕರ ಪಟ್ಟಿ ಮತ್ತು ವಿಜೇತರ ಪಟ್ಟಿ ಹಾಗೂ ಚಿನ್ನದ ಪದಕಗಳ ಪ್ರಧಾನ ಸಮಿತಿ ಕಾರ್ಯಗಳನ್ನು ನಿರ್ವಹಿಸುವುದು. 12. ಕುಲಪತಿಗಳು ವಹಿಸಿಕೊಡುವ ಇತರ ಕರ್ತವ್ಯಗಳನ್ನು ಪಾಲಿಸುವುದು.</p>
<p>2. ಸಹಾಯಕ ಆಡಳಿತಾಧಿಕಾರಿಗಳು</p>	<p>: 1. ಕಛೇರಿ ಆಡಳಿತ ಹಾಗೂ ಶೈಕ್ಷಣಿಕ ವಿಭಾಗದ ಉಸ್ತುವಾರಿ ನೋಡಿಕೊಳ್ಳುವುದು. 2. ಕಛೇರಿಗೆ ಬರುವ ಎಲ್ಲಾ ಪತ್ರ ವ್ಯವಹಾರಗಳ ಮೇಲ್ವಿಚಾರಣೆ ನಡೆಸುವುದು. 3. ಶೈಕ್ಷಣಿಕ ವಿಭಾಗಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಹಕರಿಸುವುದು. ಕಛೇರಿಗೆ ಸಂಬಂಧಪಟ್ಟ ಹಣಕಾಸು ಹಾಗೂ ಇಲ್ಲುಗಳಿಗೆ ಸಂಬಂಧ ಪಟ್ಟ ವ್ಯವಹಾರಗಳ ಉಸ್ತುವಾರಿ ಮತ್ತು ಇಲ್ಲುಗಳನ್ನು ಅಧೀಕರಿಸುವುದು. 4. ಬಟವಾಡೆ ಅಧಿಕಾರಿಯ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದು. 5. ಕಛೇರಿಯ ವ್ಯವಹಾರದಲ್ಲ ಕುಲಸಚಿವರಿಗೆ ಸಹಕರಿಸುವುದು. 6. ಕಛೇರಿಯ ಅಧೀಕ್ಷಕರು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸೂಚನೆ ಹಾಗೂ ಮಾರ್ಗದರ್ಶನ ನೀಡುವುದು. ಕುಲಸಚಿವರು ವಹಿಸುವ ಇತರೆ ಕರ್ತವ್ಯಗಳನ್ನು ನಿರ್ವಹಿಸುವುದು. 7. ಕಛೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.</p>

3.	ಅಧೀಕ್ಷಕರು (ಸಾಮಾನ್ಯ ಆಡಳಿತ)	: 1. ಕುಲಸಚಿವರ ಉಸ್ತುವಾರಿಯಲ್ಲಿ ಕಛೇರಿಯ ಕಾರ್ಯನಿರ್ವಹಿಸುವುದು. ಶೈಕ್ಷಣಿಕ ವಿಭಾಗದ ಎಲ್ಲಾ ಕೆಲಸ ಕಾರ್ಯಗಳ ನಿರ್ವಹಣೆ, ಶೈಕ್ಷಣಿಕ ವಿಭಾಗಕ್ಕೆ ಸಂಬಂಧಿಸಿದ ವಿಷಯ ನಿರ್ವಾಹಕರಿಗೆ ಕೆಲಸ ಕಾರ್ಯಗಳಲ್ಲಿ ಸಲಹೆ ಸೂಚನೆಗಳನ್ನು ಕೊಡುವುದು. 2. ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಕರಣಗಳ ನಿರ್ವಹಣೆ. 3. ಕಛೇರಿಗೆ ಬರುವ ಎಲ್ಲಾ ಪತ್ರಗಳ ಸೂಕ್ತ ನಿರ್ವಹಣೆ ಮತ್ತು ಸಂಚಾಲನೆ. 4. ಸಹಾಯಕ ಆಡಳಿತಾಧಿಕಾರಿಗಳು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸುವುದು ಹಾಗೂ ಕಛೇರಿ ಕಾರ್ಯನಿರ್ವಹಣೆಯಲ್ಲಿ ಸಹಕಾರ ನೀಡುವುದು.
4.	ಶೈಕ್ಷಣಿಕ ವಿಭಾಗದ ಸಹಾಯಕರು-01	: ಅಧೀಕ್ಷಕರಿಗೆ ಸಹಾಯಕರಾಗಿ (ಶೈಕ್ಷಣಿಕ ವಿಭಾಗದ ಕೆಲಸದ ನಿರ್ವಹಣೆ)
5.	ವಿಷಯ ನಿರ್ವಾಹಕರು-02	: ಅಧೀಕ್ಷಕರಿಗೆ ಸಹಾಯಕರಾಗಿ (ಶೈಕ್ಷಣಿಕ ವಿಭಾಗದ ಕೆಲಸದ ನಿರ್ವಹಣೆ - ಗುತ್ತಿಗೆ ನೌಕರರು).
6.	ವಿಷಯ ನಿರ್ವಾಹಕರು-03 (ನಿಬ್ಬಂದಿ & ಕುಂದುಕೊರತೆ ವಿಭಾಗ)	: ಕುಲಸಚಿವರ ಕಛೇರಿಗೆ ಸಂಬಂಧಪಟ್ಟ ಸೇವಾಸುಸ್ತಕ ನಿರ್ವಹಣೆ ನಿಯೋಜನೆ, ಮತ್ತಿತರೆ ಸಂಬಂಧಪಟ್ಟ ಕಾರ್ಯಗಳ ನಿರ್ವಹಣೆ. ಕಛೇರಿಗೆ ಬರುವ ಕುಂದುಕೊರತೆ ಮನವಿಗಳ ನಿಯಮಾನುಸಾರ ನಿರ್ವಹಣೆ.
7.	ವಿಷಯ ನಿರ್ವಾಹಕರು-04 (ಅಭಿಲೇಖಾಲಯ ನಿರ್ವಹಣೆ)	: ಕುಲಸಚಿವರ ಕಛೇರಿಗೆ ಸಂಬಂಧಪಡುವ ವಿವಿಧ ವರ್ಗಗಳ ಕಡತಗಳ ನಿರ್ವಹಣೆ ಮತ್ತು ಪಾಲನೆ.
8.	ವಿಷಯ ನಿರ್ವಾಹಕರು-05 (ಆಮದು ಮತ್ತು ರವಾನೆ ಶಾಖೆ)	: ಕಛೇರಿಗೆ ಬರುವ ಮತ್ತು ಹೊರಡುವ ಪತ್ರಗಳ ಸಂಚಾಲನೆ. ವಿಶ್ವವಿದ್ಯಾಲಯದ ರವಾನೆ ವಿಭಾಗಕ್ಕೆ ಸಂಬಂಧಪಟ್ಟ ವಹಿವಾಟು ನಿರ್ವಹಣೆ.
9.	ವಿಷಯ ನಿರ್ವಾಹಕರು-06 (ಮಾಹಿತಿ ತಂತ್ರಜ್ಞಾನ ಮತ್ತು ಇ-ಆಡಳಿತ ಘಟಕ) ನಿರ್ವಹಣೆ	: ವಿಶ್ವವಿದ್ಯಾಲಯದ ಜಾಲತಾಣಕ್ಕೆ ಸಂಬಂಧಿಸಿದ ವಿಷಯಗಳ ನಿರ್ವಹಣೆ, ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಸಂಬಂಧಿಸಿದ ಜಾಲತಾಣ ಕಾರ್ಯ, ಇ-ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಪತ್ರ ವ್ಯವಹಾರ, ವೆಬಿನಾರ್, ವಿಡಿಯೋ ಕಾನ್ಫರೆನ್ಸಿಗಳ ತಯಾರಿ ಕಾರ್ಯ, ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸುದ್ದಿಪತ್ರ, ಪ್ರಕಟಣೆ, ಸುತ್ತೋಲೆ, ಅಧಿಸೂಚನೆ, ಆದೇಶಗಳನ್ನು ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದು.
10.	ವಿಷಯ ನಿರ್ವಾಹಕರು-07 (ರವಾನೆ ವಿಭಾಗ)	: ವಿಶ್ವವಿದ್ಯಾಲಯದ ಕೇಂದ್ರ ಕಛೇರಿಗಳಿಂದ ಬೇರೆ ಕಡೆಗೆ ಹೊರಡುವ ಪತ್ರಗಳ ರವಾನೆ ಮತ್ತು ರವಾನೆಗೆ ತಗಲುವ ವೆಚ್ಚಗಳ ಲೆಕ್ಕ ನಿರ್ವಹಣೆ


ಕುಲಸಚಿವರು
ಕುಲಸಚಿವರು

ಕೆಆರ್‌ಪಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಳ್ಳಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಆ)(iii) ರಂತೆ ವಿವರಗಳು

2022-23

ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಗಳು ಹಾಗೂ ತೀರ್ಮಾನ ಕೈಗೊಳ್ಳುವ ಪ್ರಾಧಿಕಾರ

ಕ್ರ. ಸಂ.	ಪದನಾಮ	ಮೇಲ್ವಿಚಾರಣೆ	ಹೊಣೆಗಾರಿಕೆ	ತೀರ್ಮಾನ
1.	ಅಧೀಕ್ಷಕರು	ಕುಲಸಚಿವರ ಕಛೇರಿಯ ಎಲ್ಲಾ ವಿಭಾಗಗಳ ನೌಕರರ ಕರ್ತವ್ಯಗಳ ಮೇಲ್ವಿಚಾರಣೆ	<ol style="list-style-type: none"> 1. ಕಛೇರಿಗೆ ಬರುವ ಪತ್ರಗಳ ಸಕಾಲಿಕ ವಿಲೇವಾರಿ ಬಗ್ಗೆ ಮೇಲ್ವಿಚಾರಣೆ ನಡೆಸುವುದು. 2. ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತಹ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವುದು. 3. ಸೇವಾ ವಿಷಯಗಳ ಕಾರ್ಯಗಳ ನಿರ್ವಹಣೆ 	
2.	ಸಹಾಯಕ ಆಡಳಿತಾಧಿಕಾರಿಗಳು	<ol style="list-style-type: none"> 1. ಕಛೇರಿಯ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ನಡೆಯಲು ಕ್ರಮವಹಿಸುವುದು 2. ಕಛೇರಿಯ ಅಧೀಕ್ಷಕರು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸೂಚನೆ ಹಾಗೂ ಮಾರ್ಗದರ್ಶನ ನೀಡುವುದು. 3. ಕುಲಸಚಿವರು ವಹಿಸುವ ಇತರೆ ಕರ್ತವ್ಯಗಳನ್ನು ನಿರ್ವಹಿಸುವುದು. 	<ol style="list-style-type: none"> 1. ಕಛೇರಿ ಆಡಳಿತ ಹಾಗೂ ಶೈಕ್ಷಣಿಕ ವಿಭಾಗದ ಉಸ್ತುವಾರಿ ನೋಡಿಕೊಳ್ಳುವುದು. 2. ಶೈಕ್ಷಣಿಕ ವಿಭಾಗಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಹಕರಿಸುವುದು. ಕಛೇರಿಗೆ ಸಂಬಂಧಪಟ್ಟ ಹಣಕಾಸು ಹಾಗೂ ಇಲ್ಲುಗಳಿಗೆ ಸಂಬಂಧ ಪಟ್ಟ ವ್ಯವಹಾರಗಳ ಉಸ್ತುವಾರಿ ಮತ್ತು ಇಲ್ಲುಗಳನ್ನು ಅಧೀಕರಿಸುವುದು. 3. ಬಟವಾಡೆ ಅಧಿಕಾರಿಯ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದು. 4. ಕಛೇರಿಯ ವ್ಯವಹಾರದಲ್ಲಿ ಕುಲಸಚಿವರಿಗೆ ಸಹಕರಿಸುವುದು. 5. ಕಛೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು. 	

3.	ಕುಲಸಚಿವರು	<p>1. ಕಛೇರಿಗೆ ಬರುವ ಪತ್ರಗಳ ಖಚ್ಚಣೆ ಮತ್ತು ಮೇಲ್ವಿಚಾರಣೆ, ಕ್ರಮ ಜಾರಿ.</p> <p>2. ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪತ್ರ ವ್ಯವಹಾರಗಳ ಬಗ್ಗೆ ಸೂಕ್ತ ಕ್ರಮ ಜಾರಿಗೊಳಿಸುವುದು.</p> <p>3. ಕುಲಪತಿಗಳ ಅನುಮೋದನೆ ಮೇರೆಗೆ ಸಂಬಂಧಪಟ್ಟಂತ ಸುತ್ತೋಲೆ, ಪ್ರಕಟಣೆ, ಆದೇಶ, ಅಧಿಸೂಚನೆಗಳನ್ನು ಹೊರಡಿಸುವುದು.</p> <p>4. ವಿದ್ಯಾರ್ಥಿಗಳ ಪ್ರವೇಶ ಮತ್ತು ಮುಂದುವರಿಕೆಗೆ ಸಂಬಂಧಪಟ್ಟಂತ ಪರಿನಿಯಮಗಳು ಮತ್ತು ವಿನಿಮಯನಗಳನ್ನು ಪಾಲಿಸುವುದು.</p> <p>5. ಕಛೇರಿಗೆ ಬರುವ ಎಲ್ಲಾ ಪತ್ರಗಳಿಗೆ ಸಮಂಜಸ ಉತ್ತರಗಳನ್ನು ಪಡೆದು ಆದೇಶ ಹೊರಡಿಸುವುದು.</p>	<p>1. ಕೇಂದ್ರ / ರಾಜ್ಯ ಸರ್ಕಾರಗಳ ಎಲ್ಲಾ ವಿಧದ ಪತ್ರ ವ್ಯವಹಾರಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಕ್ರಮ ಜರುಗಿಸುವುದು.</p> <p>2. ನೌಕರರ ವೇತನ ಭತ್ಯೆ ಹಾಗೂ ಸೇವಾ ಸೌಲಭ್ಯಗಳ ತ್ರಿತಿತ್ ಕ್ರಮಕ್ಕೆ ಕ್ರಮ ಜರುಗಿಸುವುದು.</p>	<p>ಕುಲಸಚಿವರ ಕಛೇರಿಯ ಕಾರ್ಯಗಳಿಗೆ ನಿಯಮಾನುಸಾರ ತೀರ್ಮಾನ ಕೈಗೊಳ್ಳುವ ಪ್ರಾಧಿಕಾರಿಯಾಗಿರುತ್ತಾರೆ.</p>
----	-----------	--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	----------------------------------------------------------------------------------------------------------------------------------------------------------------------------------------------	----------------------------------------------------------------------------------------


 ಕುಲಸಚಿವರು
 ಕುಲಸಚಿವರು
 ಕೆಆರ್‌ಡಿ ಶಿವಪ್ಪ ನಾಯಕ ಕೃಷಿ ಮತ್ತು
 ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
 ಇರುವಳ್ಳಿ, ಶಿವಮೊಗ್ಗ-577 412


ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಬಿ)(iv) ರಂತೆ ವಿವರಗಳು

ಕಾರ್ಯನಿರ್ವಹಣೆಗೆ ರೂಪಿಸಿರುವ ಸೂತ್ರಗಳು

2022-23

1.	<p style="text-align: center;">ಆಮದು/ರವಾನೆ ಶಾಖೆ</p> <p>ಕಛೇರಿಗೆ ಬರುವ ಪತ್ರಗಳನ್ನು ಕಛೇರಿ ಕಾರ್ಯವಿಧಾನದ ವಿಧಿವಿಧಾನಗಳಿಗೆ ಅನುಸಾರವಾಗಿ ಸ್ವೀಕರಿಸುವುದು, ವಿಂಗಡಿಸುವುದು, ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಕಛೇರಿ ಅಧೀಕ್ಷಕರ ಅನುಮತಿ ಪಡೆದು ಸಂಬಂಧಪಟ್ಟ ನೌಕರರಿಗೆ, ಶಾಖೆಗಳಿಗೆ ಹಂಚಿಕೆ ಮಾಡುವುದು/ಕ್ರಮ ಕೈಗೊಂಡ ನಂತರ ನಿಯಮಾನುಸಾರ ವಿಲೇವಾರಿ ಮಾಡುವುದು.</p>
2.	<p style="text-align: center;">ಶೈಕ್ಷಣಿಕ ಶಾಖೆ</p> <p>ಸ್ನಾತಕ/ಸ್ನಾತಕೋತ್ತರ ಹಾಗೂ ಡಿಪ್ಲೊಮಾ (2 ವರ್ಷ) ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಪ್ರವೇಶಾತಿ ಪ್ರಕ್ರಿಯೆ ಹಾಗೂ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸುತ್ತೋಲೆ, ಅಧಿಸೂಚನೆ ಮತ್ತು ಆದೇಶಗಳನ್ನು ಹೊರಡಿಸುವುದು., ವಿದ್ಯಾರ್ಥಿ ವೇತನ/ಪದವಿಧರರ ಶಿಷ್ಯ ವೇತನ ಸಂಬಂಧಿಸಿದ ಆದೇಶ ಹೊರಡಿಸುವುದು. ಅಂಕಪಟ್ಟಿ ವಿತರಣೆ, ಚಿನ್ನದ ಪದಕ ವಿಜೇತರ ಪ್ರಮಾಣ ಪತ್ರಗಳ ರಚನೆ, ಚಿನ್ನದ ಪದಕಗಳ ಪ್ರಧಾನ ಸಮಿತಿ ಕಾರ್ಯಗಳನ್ನು ನಿರ್ವಹಿಸುವುದು. ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರ್ಯಾಂಕ್ ಮತ್ತು ಪ್ರಶಸ್ತಿಗಳನ್ನು ವಿತರಿಸಲು ಘಟಕೋತ್ಸವ ಆಯೋಜಿಸುವುದು ಜೊತೆಗೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಕಾರ್ಯ ನಿರ್ವಹಣೆ. ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಮಂಡಳಿ ಮತ್ತು ವಿದ್ಯಾವಿಷಯಕ ಪರಿಷತ್ತಿನಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ವ್ಯವಸ್ಥಾಪನಾ ಮಂಡಳಿಯ ಅನುಮೋದನೆ ಪಡೆದುಕೊಂಡು ನಿರ್ದಿಷ್ಟ ಆದೇಶ ಹೊರಡಿಸುವುದು. ಲಿ.ಇ.ಇ. ಕೋಶದೊಂದಿಗೆ ಸಮನ್ವಯ ನಡೆಸುವುದು.</p>
2.	<p style="text-align: center;">ನಿಬ್ಬಂದಿ ಶಾಖೆ</p> <p>ಅಧಿಕಾರಿ ಮತ್ತು ನೌಕರರ ಸೇವಾವಹಿಗಳನ್ನು ಮತ್ತು ಸೇವೆಗೆ ಸಂಬಂಧಪಟ್ಟ ಮನವಿಗಳನ್ನು ಕೆ.ಸಿ.ಎಸ್.ಆರ್ ನಿಯಮಾವಳಿಗಳ ಅನ್ವಯ. ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದು.</p>
3.	<p style="text-align: center;">ಕುಂದುಕೊರತೆ ಶಾಖೆ</p> <p>ಕಛೇರಿಗೆ ಬರುವ ಕುಂದುಕೊರತೆ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಕಾಲಮಿತಿಯೊಳಗೆ ವಿಲೇವಾರಿ ಮಾಡುವುದು.</p>
4.	<p style="text-align: center;">ರವಾನೆ ವಿಭಾಗ</p> <p>ವಿಶ್ವವಿದ್ಯಾಲಯದ ಕೇಂದ್ರ ಕಛೇರಿಗಳಿಂದ ಬೇರೆ ಕಡೆಗೆ ಹೊರಡುವ ಪತ್ರಗಳನ್ನು ರವಾನಿಸುವುದು.</p>
5.	<p style="text-align: center;">ಮಾಹಿತಿ ತಂತ್ರಜ್ಞಾನ ವಿಭಾಗ</p> <p>ಮಾಹಿತಿ ತಂತ್ರಜ್ಞಾನ ಮತ್ತು ಇ-ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಹಾಗೂ ವಿಶ್ವವಿದ್ಯಾಲಯದ ಅಂತರ್ಜಾಲದ ನಿರ್ವಹಣೆ</p>



ಕುಲಸಚಿವರು
ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಬಿ)(v) ರಂತೆ ವಿವರಗಳು

ಪ್ರಕಾರ್ಯಗಳು ಮತ್ತು ಕಾರ್ಯನಿರ್ವಹಣೆ

2022-23

ಕಛೇರಿಯ ಕಾರ್ಯವಿಧಾನಗಳ ನಿರ್ವಹಣೆಗಾಗಿ ಈ ಕೆಳಕಂಡ ನಿಯಮಗಳನ್ನು ಅನುಸರಿಸಲಾಗುತ್ತಿದೆ.

1. ICAR, UGC, University Guidelines for UG/PG, University Act, ನಿಯಮಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಲಾಗುವುದು - (ಕುಲಸಚಿವರ ಕಛೇರಿ & ಆಡಳಿತಾಧಿಕಾರಿಗಳ ಕಛೇರಿ)
2. ವಿಶ್ವವಿದ್ಯಾಲಯದ ಆಡಳಿತ ಯಂತ್ರದಲ್ಲ ಈ ಕೆಳಕಂಡ ನಿಯಮಗಳನ್ನು ಪಾಲಿಸಲಾಗುತ್ತಿದೆ.
ಎ) KFC, MCE, KBM, Medical Attendant Rules-1963, RTI Act-2005, ಕಛೇರಿ ಕಾರ್ಯವಿಧಾನ ನಿಯಮಗಳು, ಕರ್ನಾಟಕ ಸರ್ಕಾರದ ಆದೇಶಗಳು, ಇತ್ಯಾದಿ ನಿಯಮಗಳು ಪಾಲಿಸಲ್ಪಡುತ್ತಿದೆ. - (ಕುಲಸಚಿವರ ಕಛೇರಿ & ಆಡಳಿತಾಧಿಕಾರಿಗಳ ಕಛೇರಿ)
3. ಸರ್ಕಾರಿ ಆದೇಶಗಳನ್ನು ನಿಯಮಾನುಸಾರ ಕಛೇರಿಯ ಕಾರ್ಯಗಳಲ್ಲಿ ಬಳಸಲಾಗುವುದು.

ಕುಲಸಚಿವರು
ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಳ್ಳಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಬಿ)(vi) ರಂತೆ ವಿವರಗಳು

ದಸ್ತಾವೇಜುಗಳು ಮತ್ತು ಲಭ್ಯತೆ

2022-23

ದಾಖಲೆಗಳ ವಿವರಗಳು

1. ವಿಶ್ವವಿದ್ಯಾಲಯದ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರಕಟಣೆಗಳು, ಪ್ರವೇಶಾತಿಗಳು, ಆದೇಶ, ಅಧಿಸೂಚನೆ, ವಿವರಗಳು.
2. ವಿದ್ಯಾರ್ಥಿಗಳಿಗೆ ಗುರುತಿನ ಸಂಖ್ಯೆ ನೀಡಿರುವ ಮಾಹಿತಿ ಮತ್ತು ಸೆಮಿಸ್ಟರ್ ಕ್ಯಾಲೆಂಡರ್‌ಗೆ ಸಂಬಂಧಿಸಿದ ಅಧಿಸೂಚನೆ/ಆದೇಶ.
3. ವಿಶ್ವವಿದ್ಯಾಲಯದಲ್ಲ ಸ್ನಾತಕ/ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳ ವೈಯಕ್ತಿಕ ದಾಖಲೆಗಳು (ನಕಲು ಪ್ರತಿಗಳು).
4. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಿದ ಬಗ್ಗೆ ದಾಖಲೆ (ನಕಲು ಪ್ರತಿಗಳು).
5. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ವಿವರಗಳು.
6. ಚಿನ್ನದ ಪದಕ ಪಡೆದ ಸ್ನಾತಕ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಮಾಹಿತಿ.
7. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಆದೇಶಗಳ ಕಡತಗಳು.
8. ವಿಶ್ವವಿದ್ಯಾಲಯದ ಘಟಕೋತ್ಸವದ ವಿವರಗಳು.
9. ಸಂಸ್ಥಾಪನಾ ದಿನಾಚರಣೆಗೆ ಸಂಬಂಧಿಸಿದ ವಿವರಗಳು.
10. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಸಂಬಂಧಿಸಿದ ವಿವರಗಳು.
11. ವಿಶ್ವವಿದ್ಯಾಲಯದೊಂದಿಗೆ ಮಾತಿಕೊಂಡಿರುವ ಒಡಂಬಡಿಕೆಗಳು (ಸರ್ಕಾರ/ಸರ್ಕಾರೇತರ ಸಂಸ್ಥೆಗಳೊಂದಿಗೆ)
12. ವೇತನ ಪಾವತಿಗೆ ಸಂಬಂಧಪಟ್ಟ ದಾಖಲೆಗಳು.
13. ನೌಕರರಿಗೆ ಸಂಬಂಧಪಟ್ಟ ಸೇವಾ ದಾಖಲೆಗಳು.
14. ಮಹಿಳಾ ಕುಂದುಕೊರತೆ ಪರಿಹಾರ ಘಟಕಕ್ಕೆ ಸಂಬಂಧಿಸಿದ ದಾಖಲೆಗಳು.
15. ವಿಶ್ವವಿದ್ಯಾಲಯದ ಅಧಿಕೃತ ಅಂತರ್ಜಾಲ ನಿರ್ವಹಣೆ.

(ಸಂಬಂಧಪಟ್ಟ ವಿಭಾಗಗಳಲ್ಲಿ ಲಭ್ಯತೆ ಇರುತ್ತದೆ)


ಕುಲಸಚಿವರು

ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,

ಇರುವಳ್ಳಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಅ)(vii) ರಂತೆ ವಿವರಗಳು

ಕಾರ್ಯನೀತಿ ಮತ್ತು ಅನುಷ್ಠಾನ

2022-23

1. ಸಾರ್ವಜನಿಕ ಕುಂದುಕೊರತೆಗಳ ವಿಭಾಗವಿದೆ.


ಕುಲಸಚಿವರು
ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಅ)(viii) ರಂತೆ ವಿವರಗಳು

2022-23

ಸಭೆಗಳ ವಿವರಗಳು

1. ಸಂಸ್ಥಾಪನಾ ದಿನಾಚರಣೆ- ಸಾರ್ವಜನಿಕರು ಮತ್ತು ರೈತರಿಗೆ ಪ್ರವೇಶ ಲಭ್ಯವಿರುತ್ತದೆ.
2. ಘಟಕೋತ್ಸವ- ವಿದ್ಯಾರ್ಥಿಗಳು, ಪೋಷಕರು ಹಾಗೂ ವಿಶೇಷ ಆಹ್ವಾನಿತರಿಗೆ ಪ್ರವೇಶಾವಕಾಶವಿರುತ್ತದೆ.
3. ವ್ಯವಸ್ಥಾಪನಾ ಮಂಡಳಿ - ಕುಲಪತಿಗಳಿಂದ ಆಯ್ಕೆಯಾದ ವಿಶ್ವವಿದ್ಯಾಲಯದ ನಿಗದಿತ ಸದಸ್ಯರು ಮತ್ತು ಸರ್ಕಾರದಿಂದ ಆಯ್ಕೆಯಾದ ಸದಸ್ಯರುಗಳಿಗೆ ಮಾತ್ರ ಅವಕಾಶವಿರುತ್ತದೆ.



ಕುಲಸಚಿವರು
ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಅ)(ix) ರಂತೆ ವಿವರಗಳು

ಅಧಿಕಾರಿ ಮತ್ತು ನೌಕರರ ವೃಂದಗಳ ವಿವರ

2022-23

ನಿಬ್ಬಂದಿ ಶಾಖೆ -

ಅಧಿಕಾರಿ ಮತ್ತು ನೌಕರರ ವಿವರಗಳು ಲಭ್ಯವಿರುತ್ತದೆ.


ಕುಲಸಚಿವರು
ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಅ)(x) ರಂತೆ ವಿವರಗಳು

ವೇತನ, ಗೌರವಧನ ಹಾಗೂ ಪರಿಹಾರಗಳ ವಿವರ

2022-23

ಸಿಬ್ಬಂದಿ ಶಾಖೆ ಮತ್ತು ಲೆಕ್ಕಶಾಖೆ

ಕುಲಸಚಿವರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಖಾಯಂ ನೌಕರರ ವೇತನ, ಗುತ್ತಿಗೆ ನೌಕರರು ಮತ್ತು ದಿನಗೂಲಿ ನೌಕರರ ವೇತನ ವಿವರಗಳು ಲಭ್ಯವಿರುತ್ತವೆ.

ಕುಲಸಚಿವರು

ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಬಿ)(xi) ರಂತೆ ವಿವರಗಳು

ಯೋಜನೆಗಳು ಮತ್ತು ಹಂಚಿಕೆ ಮಾಡಲಾದ ಆಯವ್ಯಯದ ವಿವರಗಳು

2022-23

ಯೋಜನೆಗಳು ಮತ್ತು ಅನುದಾನಗಳ ವಿವರಗಳು ಹಣಕಾಸು ನಿಯಂತ್ರಣಾಧಿಕಾರಿಗಳ ಕಛೇರಿಯಲ್ಲಿ ಮಾತ್ರ ಲಭ್ಯವಿರುತ್ತವೆ.

ಕುಲಸಚಿವರು

ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,

ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಆರ್‌ಐ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಳ್ಳಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಅ)(xii) ರಂತೆ ವಿವರಗಳು
ಹಂಚಿಕೆ ಮಾಡಲಾದ ಅನುದಾನ, ಸಹಾಯಧನ, ಕಾರ್ಯಕ್ರಮಗಳ ಜಾರಿಯ ವಿಧಾನ ಮತ್ತು
ಫಲಾನುಭವಿಗಳ ವಿವರ

2022-23

ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.) ಶಿವಮೊಗ್ಗದಲ್ಲ ಲಭ್ಯವಿರುತ್ತದೆ

ಕುಲಸಚಿವರು

ಕುಲಸಚಿವರು

ಕೆಆರ್‌ಐ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಳ್ಳಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಆರ್‌ಐ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಳ್ಳಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಅ)(xiii) ರಂತೆ ವಿವರಗಳು

ಸಹಾಯಧನ ಕಾರ್ಯಕ್ರಮಗಳ ವಿವರ

2022-23

ರೈತರಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಜಾಲಿಯ ವಿಧಾನ ಮತ್ತು ಫಲಾನುಭವಿಗಳ ವಿವರಗಳು
ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.)ಗಳಲ್ಲಿ ಲಭ್ಯವಿರುತ್ತವೆ.

ಕುಲಸಚಿವರು
ಕುಲಸಚಿವರು

ಕೆಆರ್‌ಐ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಳ್ಳಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಆರ್‌ಡಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಳ್ಳಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಆ)(xiv) ರಂತೆ ವಿವರಗಳು

ವಿದ್ಯುನ್ಮಾನ ರೂಪದ ಮಾಹಿತಿಗಳು

2022-23

ಕುಲಸಚಿವರ ಕಛೇರಿ

ಈ ಕಛೇರಿಯಲ್ಲಿ ವಿದ್ಯುನ್ಮಾನ (Soft copy) ರೂಪಕ್ಕೆ ಪರಿವರ್ತಿಸಿದ ಮಾಹಿತಿಗಳು ಲಭ್ಯವಿರುತ್ತವೆ.

1. ಶೈಕ್ಷಣಿಕ ವಿಭಾಗಕ್ಕೆ ಸಂಬಂಧಿಸಿದ ಮಾಹಿತಿಗಳು,
2. ವ್ಯವಸ್ಥಾಪನಾ ಮಂಡಳಿಯ ಸಭಾ ನಡವಳಿಗಳು,
3. ಇ-ತಂತ್ರಾಂಶಕ್ಕೆ ಸಂಬಂಧಿಸಿದ ಮಾಹಿತಿ.

ಕುಲಸಚಿವರು

ಕುಲಸಚಿವರು

ಕೆಆರ್‌ಡಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಳ್ಳಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಬಿ)(XV) ರಂತೆ ವಿವರಗಳು

ಗ್ರಂಥಾಲಯ ಮತ್ತು ವೇಳಾಪಟ್ಟಿ

2022-23

ಗ್ರಂಥಾಲಯ ಶಾಖೆ

ವಿಶ್ವವಿದ್ಯಾಲಯದ ಗ್ರಂಥಾಲಯ ಕೊಠಡಿಯ ಮುಂಭಾಗ / ಕಛೇರಿಯಲ್ಲಿ ವಿವರಗಳು ಲಭ್ಯವಿರುತ್ತವೆ.

ಕುಲಸಚಿವರು

ಕುಲಸಚಿವರು

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412

ಕುಲಸಚಿವರ ಕಛೇರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 412

ಮಾಹಿತಿ ಹಕ್ಕು ಅಧಿನಿಯಮ -2005. ಅನುಚ್ಛೇದ-4(1)(ಃ) (xvi) ವಿವರಗಳು

2022-23

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿವರಗಳು - 2023-24

ಕ್ರ. ಸಂ.	ಅಧಿಕಾರಿಗಳ ಹೆಸರು ಮತ್ತು ಅಧಿಕಾರಿಗಳ ಪದನಾಮ	ಮಾಹಿತಿ ಅಧಿಕಾರಿಗಳ ಪದನಾಮೀಕರಣ	ಕಛೇರಿ ವಿಳಾಸ	ದೂರವಾಣಿ ಸಂಖ್ಯೆ
1.	ಡಾ. ಕೆ. ಎಂ ಸತೀಶ್ ಸಹ ಪ್ರಾಧ್ಯಾಪಕರು & ತಾಂತ್ರಿಕ ಅಧಿಕಾರಿಗಳು	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಕುಲಸಚಿವರ ಕಛೇರಿ, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗ-577 412	-
2.	ಡಾ. ಕೆ. ಎಂ ಸತೀಶ್ ಸಹ ಪ್ರಾಧ್ಯಾಪಕರು & ತಾಂತ್ರಿಕ ಅಧಿಕಾರಿಗಳು	ಸಾರ್ವಜನಿಕ ಮಾಹಿತಿ ಅಧಿಕಾರಿ	ಕುಲಸಚಿವರ ಕಛೇರಿ, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗ-577 412	-
3.	ಡಾ. ಕೆ. ಸಿ. ಶಶಿಧರ ಕುಲಸಚಿವರು	1 ನೇ ಮೇಲ್ಮನವಿ ಅಧಿಕಾರಿಗಳು	ಕುಲಸಚಿವರ ಕಛೇರಿ, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗ-577 412	9480838958 registrar@uahs.edu.in


ಕುಲಸಚಿವರು
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಇರುವಕ್ಕಿ, ಶಿವಮೊಗ್ಗ-577 412